

ತಿಮೋಧೆಯನಿಗೆ ಬರೆದ ಎರಡನೆ ಪತ್ರ

1 ಕೃಸ್ತಯೇಸುವಿನ ಅಪ್ರೋಸ್ಟಲನಾದ ಪೌಲನು ತಿಮೋಧೆಯ ನಿಗೆ ಬರೆಯುವ ಪತ್ರ. ದೇವರ ಕಿತ್ತಾನುಸಾರವಾಗಿ ನಾನು ಅಪ್ರೋಸ್ಟಲನಾದನು. ಕೃಸ್ತ ಯೀಸುವಿನಲ್ಲಿರುವ ಜೀವವಾಗ್ನಾನ ವನ್ನು ಜನರಿಗೆ ತಿಳಿಯಪಡಿಸಲು ದೇವರು ನಮ್ಮನ್ನು ಕಳುಹಿಸಿದನು.

²ತಿಮೋಧೆಯನೇ, ನೀನು ನನಗೆ ಶ್ರಿಯ ಮಗನಂತಿರುವ ತಂದೆಯಾದ ದೇವರಿಂದ ಮತ್ತು ನಮ್ಮ ಪ್ರಭುವಾದ ಕೃಸ್ತಯೇಸುವಿನಿಂದ ನಿನಗೆ ಕೃಪೆಯೂ ಕರುಣೆಯೂ ಶಾಂತಿಯೂ ಲಭಿಸಲಿ.

ಕೃತಜ್ಞತಾಸುತ್ತಿ ಮತ್ತು ಪ್ರಾಣಕ್ರಾಂತಿ

³ನಾನು ಹಗಲಿರಖು ನನ್ನ ಪ್ರಾರ್ಥನೆಗಳಲ್ಲಿ ತಪ್ಪದೆ ನಿನ್ನನ್ನು ಚೂಪಿಸಿಕೊಂಡು ನಿನ್ನ ವಿಷಯದಲ್ಲಿ ದೇವರಿಗೆ ಕೃತಜ್ಞತಾಸುತ್ತಿ ಸಲ್ಲಿಸುತ್ತೇನೆ. ನನ್ನ ಪ್ರಾರ್ಥನೆ ಸೇವೆ ಸಲ್ಲಿಸಿದ್ದ ಆತನಿಗೇ. ಯೋಗ್ಯವಾದದ್ದೀಂದ ನನಗೆ ತಿಳಿದಿರುವುದನ್ನೇ ಮಾಡುತ್ತು. ಆತನು ಸೇವೆ ಮಾಡುತ್ತಿದ್ದೇನೆ. ⁴ನೀನು ನನಗಾಗಿ ಕಣ್ಣೀರು ಸುರಿಸಿದ್ದ ನನ್ನ ನೆನಪಿನಲ್ಲಿದೆ. ನಿನ್ನನ್ನು ನೋಡಿಕೊಂಡು ಬಹಳ ಆಸೆಯಾಗಿದೆ. ನಿನ್ನನ್ನು ನೋಡಿದಾಗ ನನ್ನಲ್ಲಿ ಅನಂದವು ತುಂಬಿಹೋಗುವುದು. ⁵ನಿನ್ನ ನಿಜವಾದ ನಂಬಿಕೆಯು ನನ್ನ ನೆನಪಿನಲ್ಲಿದೆ. ಆ ವಿಧವಾದ ನಂಬಿಕೆಯು ನಿನ್ನ ಅಳ್ಳಿಯಾದ ಲೋಧಿಯಲ್ಲಿ ನಿನ್ನ ತಾಯಿಯಾದ ಯೂಸಿಕೆಯಲ್ಲಿ ಇತ್ತು. ಈಗ ಅದೇ ನಂಬಿಕೆಯು ನಿನ್ನಲ್ಲಿಯೂ ಇದೆಯೆಂದು ನನಗೆ ತಿಳಿದದೆ. ದೇವರು ನಿನಗೆ ದಯಿಯಾಲಿಸಿರುವ ವರವನ್ನು ನೀನು ನೆನಪು ಮಾಡಿಕೊಳ್ಳುವೀಂದು ನಾನು ಅವೇಕ್ಷಿಸುವುದು ಈ ಕಾರಣದಿಂದಲೇ. ನಾನು ನನ್ನ ಕೈಗಳನ್ನು ನಿನ್ನ ಮೇಲಿಟ್ಟಾಗ ಆತನು ನಿನಗೆ ಆ ವರವನ್ನು ದಯಿಯಾಲಿಸಿದನು. ಬೀಂಧು ಕಿಡಿಯು ಪ್ರಜ್ಞಲಾಗಿ ದಷ್ಟವಾದ ಬೀಂಧಿಯಾಗುವಂತೆ ನಿನ್ನ ವರವನ್ನು ಉಪಯೋಗಿಸುತ್ತಾನೆ. ಅದನ್ನು ಅಧಿಕಗೊಳಿಸಬೇಕಂಬಡು ನನ್ನ ಅವೇಕ್ಷೆ. ⁶ದೇವರು ನಮಗೆ ಕೊಟ್ಟದ್ದು ನಮ್ಮನ್ನು ಹೇಡಿಗಳನ್ನಾಗಿ ಮಾಡುವ ಆತ್ಮವನ್ನಲ್ಲ. ನಮ್ಮನ್ನು ಬಲದಿಂದ, ಪ್ರೀತಿಯಂದ ಮತ್ತು ಸ್ವಾತಿತ್ವದಿಂದ ತುಂಬಿಸುವ ಆತ್ಮವನ್ನು ಆತನು ಕೊಟ್ಟನು.

⁷ನಮ್ಮ ಪ್ರಭುವಾದ ಯೀಸುವನ್ನು ಕುರಿತು ಜನರಿಗೆ ತಿಳಿಸುವ ದಾತಾಗಳಿ ಪ್ರಭುವಾಗಿ ಸರೆಯಲ್ಲಿರುವ ನನ್ನ ವಿವಯ ದಲ್ಲಾಗೀಲಿ ನಾಚಿಕೆಪಟ್ಟಕೊಳ್ಳಬೇಕೆ. ಅದಕ್ಕೆ ಬಡಲಾಗಿ ಸುಧಾರೆಗೊಳ್ಳಬೇಕೆಂದು ನನ್ನು ಸಂಕಟವನ್ನು ಅನುಭವಿಸಿ. ಅದಕ್ಕೆ ಬೇಕಾದ ತಕ್ಷಿಯನ್ನು ದೇವರೇ ನಮಗೆ ದಯಿಯಾಲಿಸುತ್ತಾನೆ. ⁸ಆತನು ನಮ್ಮನ್ನು ರಚಿಸಿ, ತನ್ನ ಪರಿತ್ರಾಣಾಗಿ ಜನರಾಗಿರು

ಪುರಶ್ಕಾಗಿ ಕರೆದನು. ನಾವು ಮಾಡಿರ ಒಳ್ಳಿಯ ಕಾರ್ಯಗಳಿಂದ ಹೀಗಾಯಿತು ಎಂದರಲ್ಲ. ಆತನು ತನ್ನ ಸಂಕಲ್ಪಕ್ಕಾನುಸಾರವಾಗಿ ಮತ್ತು ಕೃಪೆಗಿನುಸಾರವಾಗಿ ನಮ್ಮನ್ನು ರಚಿಸಿ ತನ್ನಪರನಾಗಿ ಮಾಡಿದನು. ಅನಾದಿಕಾಲದಲ್ಲಿಯೇ ಈ ಕೃಪೆಯು ಕೃಸ್ತಯೇಸುವಿನ ಮೂಲಕ ನಮಗೆ ದೊರೆಯಿತು. ¹⁰ಆ ಕೃಪೆಯನ್ನು ಈಪರಿಗೆ ನಮಗೆ ತೋರ್ವಾಕ್ಷಿಕಿಸಿರಲಿಲ್ಲ. ನಮ್ಮ ರಕ್ಷಕನಾದ ಕೃಸ್ತಯೇಸುವುತ್ತಕ್ಕನಾದಾಗ ಅದನ್ನು ನಮಗೆ ತೋರಿಸಲಾಯಿತು. ಯೀಸು ಪುರಜವನ್ನು ನಾಶಪಡಿಸಿ, ನಮಗೆ ಜೀವಮಾರ್ಗವನ್ನು ಸುಧಾರಿಸಿ ಯ ಮೂಲಕ ತೋರಿದನು.

¹¹ಆ ಸುಧಾರೆಗೊಳ್ಳಬೇಕೆಂದ ನನ್ನನ್ನು ಪ್ರಭಾರತನನ್ನಾಗಿಯೂ ಅಪ್ರೋಸ್ಟಲನನ್ನಾಗಿಯೂ ಉಪದೇಶಕನನ್ನಾಗಿಯೂ ಆರಿಸಿಕೊಳ್ಳಬಾಯಿತು. ¹²ಸುಧಾರೆಯನ್ನು ತಿಳಿಸಿದ್ದರಿಂದಲೇ ನಾನಿಗೆ ಸಂಕಟವನ್ನು ಅನುಭವಿಸುತ್ತಿದ್ದೇನೆ. ಆದರೆ ನಾನು ನಾಚಿಕೆಪಡುವುದಿಲ್ಲ. ನಾನು ನಂಬಿರುವಾತನನ್ನು ಬಲ್ಲಿನು. ಆತನು ನನ್ನ ವಶಕ್ಕೆ ಒಪ್ಪಿರುವುದನ್ನು ಆ ದಿನವು ಬರುವಂತಹ ಸಂರಕ್ಷಿಸಲು ಅತನು ಸಮರ್ಥನೆಂಬಾದನ್ನು ವಿಚಿತ್ರವಾಗಿ ಬಲ್ಲಿನು. ¹³ನನ್ನಿಡೆ ಕೇಳಿರುವ ಸತ್ಯಭಿಂಧನಾಗಿಳಿಸುತ್ತಿರುವುದನ್ನು ಅನುಸರಿಸು. ನೀನು ಏನನ್ನು ಉಪದೇಶ ಮಾಡಬೇಕೆಂಬುದಕ್ಕೆ ಆ ಬೋಧನೆಗೇ ನಿನಗೆ ದೃಷ್ಟಾಂತಗಳಾಗಿವೆ. ¹⁴ನಿನ್ನ ವಶಕ್ಕೆ ಕೊಟ್ಟಿರುವ ಸತ್ಯವನ್ನು ಪವಿತ್ರಾತ್ಮಕನ್ನಾದ ಸಹಾಯದಿಂದ ಸಂರಕ್ಷಿಸು. ಆತನು ನಮೋಳಿಗೆ ವಾಸಮಾಡುತ್ತಿದ್ದಾನೆ.

¹⁵ಪಷ್ಟ ದೇಶದಲ್ಲಿರುವವರೆಲ್ಲರೂ ನನ್ನನ್ನು ತೋರಿದಿರುವರೆಂಬಡು ನಿನಗೆ ತಿಳಿದಿದೆ. ಪ್ರಗಿಲಿನೂ, ಹೊಮೋಗೆಂಸಿಲೂ ನನ್ನನ್ನು ತೋರಿದಿದ್ದಾರೆ. ¹⁶ಪ್ರಭುವು ಬನೇಂಫೋರನ ಕುಟುಂಬಕ್ಕೆ ಕರುಣೆಯನ್ನು ತೋರಿಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಅವನು ಅನೇಕ ಸಂದರ್ಭಗಳಲ್ಲಿ ನನಗೆ ಸಹಾಯ ಮಾಡಿದ್ದಾನೆ. ನಾನು ಸರೆಮನೆಯಲ್ಲಿದ್ದರೂ ಅವನು ನಾಚಿಕೆಪಡುತ್ತಿರುತ್ತಿಳ್ಳಿಲ್ಲ. ¹⁷ಅವನು ರೋಮಿಗೆ ಬಂದಾಗ, ಬಹಳ ಹುಡುಕಾಡಿ ನನ್ನನ್ನು ಸಂಧಿಸಿದನು. ¹⁸ಆ ದಿನದಂದು ಬನೇಂಫೋರನ ಪ್ರಭುವಿನಿಂದ ಕರುಣೆಯನ್ನು ಪಡೆಯಲಿ ಎಂದು ನಾನು ಪ್ರಭುವಿನಿಂದ ಪ್ರಾರ್ಥಿಸುತ್ತೇನೆ. ಎಫೆಸದಲ್ಲಿ ಅವನು ನನಗೆ ಎಷ್ಟು ವಿಧದಲ್ಲಿ ಸಹಾಯ ಮಾಡಿದನೆಂಬಡು ನಿನಗೆ ತಿಳಿದಿದೆ.

2 ಕೃಸ್ತಯೇಸುವಿನ ನಿಷ್ಠಾವಂತ ಸ್ವೀಕಾರಿಸಿರುವ ತಿಮೋಧೆಯನೇ, ನೀನು ನನಗೆ ಮಗನಂತಿರುವ ಕೃಸ್ತಯೇಸುವಿನಲ್ಲಿರುವ ಕೃಪೆಯಿಂದ ಬಲ ಹೊಂದಿದವನಾಗು. ²ನಾನು ಉಪದೇಶಿಸಿದ ಸಂಗಡಿಗಳನ್ನು ನೀನು ಕೇಳಿರುವೆ. ಅಪ್ರಾಗಿಳನ್ನು ಇತರ ಅನೇಕ ಜನರೂ ಕೇಳಿದ್ದಾರೆ. ನೀನು ಆ ಸಂಗಡಿಗಳನ್ನು

ಉಪದೇಶಿಸಿಕೊಂಡು. ನಿನಿಗೆ ನಂಬಿಗಳು ರಾಜ ಕೆಲವರ ಪಶ್ಚಿಮ ಅ ಉಪದೇಶಗಳನ್ನು ಕೊಡು. ಆಗ ಅವರು ಆ ಸಂಗತಿಗಳನ್ನು ಇತರರಿಗೆ ಉಪದೇಶಿಸಲು ನಾಧ್ಯವಾಗುತ್ತದೆ.³ ನಮಗಿರುವ ತೊಂದರೆಗಳಲ್ಲಿ ನಿನು ವಾಲುಗಾರನಾಗು ಕ್ರಿಸ್ತಯೀಸುವಿನ ನಿಜವಾದ ಸೈನಿಕನಂತೆ ಆ ತೊಂದರೆಗಳನ್ನು ಸ್ವೀಕರಿಸು. ⁴ಸೈನಿಕನು ತನ್ನ ಸೈನಾಧಿಕಾರಿಯನ್ನು ಮೆಚ್ಚಿಸಲು ಇವ್ವಪಡುತ್ತಾನೆ. ಆದ್ದರಿಂದ ಆ ಸೈನಿಕನು ಲೋಕವ್ವಪಕಾರದಲ್ಲಿ ಸಿಕ್ಕಿ ಕೊಳ್ಳಬಂತೆ ಎಚ್ಚರಿಕೆಯಾದಿರುವನು. ⁵ಉಟದ ಸ್ಥಾನದಲ್ಲಿ ಗೆಲ್ಲಬೇಕಾದರೆ, ಒಟಗಾರನು ಎಲ್ಲಾ ನಿಯಮಗಳನ್ನು ವಾಲಿಸಬೇಕು. ⁶ಕಷ್ಟಪಟ್ಟಿ ಕೆಲಸಮಾಡುವ ರೈತನಿಗೆ ಬೆಳೆಯ ಪ್ರಥಮವಾಲು ದೂರೆಯಬೇಕು. ⁷ನಾನು ಹೆಣ್ಣುತ್ತಿರುವ ಈ ಸಂಗತಿಗಳನ್ನು ಕುರಿತು ಅಲೋಚಿಸು. ಈ ಸಂಗತಿಗಳನ್ನೇಲ್ಲ ಅಧಿಕಾರಿ ಕೊಳ್ಳಬಂವೀಕರಣವನ್ನು ಪ್ರಭವಿಸಿನಿಗೆ ದಯವಾಲಿಸುವನು.

⁸ಯೀಸು ಕ್ರಿಸ್ತನನ್ನು ನೇನುಪು ಮಾಡಿಕೊಂಡು. ಆತನು ದಾವೀದನ ವಂಂಬದವನು. ಯೀಸು ಸತ್ಯನಂತರ ಜೀವಂತವಾಗಿ ಮೇಲೆದ್ದಬಂದಂದು. ಈ ಸುವಾಕ್ಯಯನ್ನೇ ನಾನು ಜನರಿಗೆ ತಿಳಿಸುತ್ತೇನೆ. ⁹ಈ ಕಾರಣದಿಂದಲೇ ಸಂಕಟವನ್ನು ಅನುಭವಿಸುತ್ತಿದ್ದೇನೆ. ದುಷ್ಪರ್ಯಾಯ ಯಂತೆ ಸಂಕೋಳಿಗಳಿಂದ ಬಂಧಿಸಲ್ಪಟ್ಟಿದ್ದೇನೆ. ಆದರೆ ದೇವರ ಉಪದೇಶಕ್ಕೆ ಬಂಧನವಿಲ್ಲ. ¹⁰ಆದುದರಿಂದ ನಾನು ತಾಳೈಯಂತಲೇ ಈ ತೊಂದರೆಗಳನ್ನು ಅಂಗೀಕರಿಸಿದ್ದೇನೆ. ಏಕೆಂದರೆ ದೇವರು ಅರಿಸಿರುವ ಜನರಲ್ಲಿರಿಗೂ ಸಹಾಯ ಮಾಡಬೇಕೆಂಬುದು ನನ್ನ ಅವೇಳೆಯಾಗಿದೆ. ಆ ಜನರು ಕ್ರಿಸ್ತಯೀಸುವಿಲ್ಲಿ ರಕ್ಷಣೆ ಪಡೆಯಲ್ಪಂದು ನಾನು ಈ ತೊಂದರೆಗಳನ್ನೇಲ್ಲ ಸ್ವೀಕರಿಸಿಕೊಂಡಿದ್ದೇನೆ. ಈ ರಕ್ಷಣೆಯೋಂದಿಗೆ ನಿತ್ಯಪ್ರಭಾವವು ದೂರೆಯುತ್ತದೆ. ¹¹ಈ ಉಪದೇಶವು ಸತ್ಯವಾದದ್ದು:

ನಾವು ಅತನೆನಂದಿಗೆ (ಯೀಸು)ಸತ್ಯಿದ್ದರೆ, ಆತ ನೊಡನೆ ಜೀವಿಸಿವೆವೆ.

- 12 ನಾವು ಸಂಕಟವನ್ನು ಸ್ವೀಕರಿಸಿಕೊಂಡರೆ, ಆತ ನೊಡನೆ ಅಳುವೆವೆ. ನಾವು ಅತನನ್ನು ಸ್ವೀಕರಿಸಿಕೊಳ್ಳಿದ್ದರೆ, ಆತನೂ ನಮ್ಮನ್ನು ಸ್ವೀಕರಿಸಿಕೊಳ್ಳುವುದಿಲ್ಲ.
- 13 ನಾವು ನಂಬಿಗಳ ರಾಗಿಲ್ಲ ದಿದ್ದರೂ, ಆತನು ಇನ್ನೂ ನಂಬಿಗಳನ್ನಾಗಿರುವನನು; ಏಕೆಂದರೆ ಆತನು ತನ್ನ ಸ್ಥಫಾವಕ್ಕೆ ವಿರುದ್ಧನಾಗಿಲಾರನು.

ಯೋಗ್ಯವಾದ ಕೆಲಸಗಾರನು

¹⁴ಜನರಿಗೆ ಈ ಸಂಗತಿಗಳನ್ನು ತಿಳಿಸುತ್ತೇ ಇರು. ಪದಗಳಬಗ್ಗೆ ವಾಗ್ವಾದ ಮಾಡಬಾರದೆಂದು ಅವರಿಗೆ ದೇವರ ಸನ್ನಿಧಿಯಲ್ಲಿ ಎಚ್ಚರಿಕೆ ನೀಡು. ವಾಗ್ವಾದಗಳಿಂದ ಯಾರಿಗೂ ಪ್ರಯೋಜನವಿಲ್ಲ. ವಾಗ್ವಾದವನ್ನು ಕೇಳಿಲ್ಲವ ಜನರು ಅದರಿಂದ ನಾಶವಾಗುತ್ತಾರೆ. ¹⁵ದೇವರ ದೃಷ್ಟಿಯಲ್ಲಿ ಯೋಗ್ಯವ್ಯಕ್ತಿಯಾಗಿಲು ನಿನ್ನಿಂದಾದಮ್ಮಪ್ರಯಾಸವಡು ಮತ್ತು ನಿನ್ನನ್ನೇ ಒಬ್ಬಿಕೊಡು. ತನ್ನ ಕೆಲಸದಲ್ಲಿ ನಾಚಿಕೆಪಡದಿರುವ ಕೆಲಸಗಾರನಾಗು, ಅಂದರೆ ಸತ್ಯೋಪದೇಶವನ್ನು ಯೋಗ್ಯವಾದ ರಿತಿಯಲ್ಲಿ ತಿಳಿಸುವವನಾಗು. ¹⁶ದೇವರಿಂದ ಬಂದಿಲ್ಲದ ನಿರಧರಕ ಸಂಗತಿಗಳನ್ನು ಮಾತನಾಡುವ ಜನರಿಂದ ದೂರವಾಗಿರು. ಆ

ರಿತಿಯ ಮಾತುಗಳು ಜನರನ್ನು ದೇವರಿಂದ ಮತ್ತು ದೂರವಾಡುತ್ತಿದೆ.¹⁷ಆವರ ಕೆಟ್ಟ ಉಪದೇಶಗಳು ದೇವದಲ್ಲಿ ಹರಕಿಕೊಳ್ಳುವ ಕಾಯಲೆಯಂತೆ ವಾಪಿಸಿಕೊಳ್ಳುತ್ತದೆ. ಹುಮೆನಾಯನು ಮತ್ತು ವಿಲೀತನು ಅಂತಹ ಜನರು.¹⁸ಅವರು ಸತ್ಯೋಪದೇಶವನ್ನು ತಿರಸ್ತಿರಿಸಿದರು. ಎಲ್ಲಾ ಜನರಿಗೆ ಉಂಟಾಗುವ ಪ್ರನರುತ್ತಾನ್ವಯ ಈಗಾಗಲೇ ಆಗಿಕೋಗಿದೆಯಿಂದ ಅವರು ಹೇಳುತ್ತಾರೆ. ಅವರಿಬ್ಬರು ಕೆಲವ ಜನರ ನಂಬಿಕೆಯನ್ನು ಹಾಳುಮಾಡುತ್ತಿದ್ದಾರೆ. ¹⁹ಆದರೆ ದೇವರ ಭರ್ತವಾದ ಬಿಂಬಾದಿಯು ಬದಲಾಗುವುದೇ ಇಲ್ಲ. “ಪ್ರಭುವಿಗೆ ತನ್ನವರು ಯಾರೆಂಬುದು ತಿಳಿದಿದೆ”* ಎಂತಲೂ “ಪ್ರಭುವಿನಲ್ಲಿ ನಂಬಿಕೆಯಟ್ಟಿರುವ ಜನರಲ್ಲಿರೂ ದುರೂಹಗ್ರಂಥನವನ್ನು ಬೆಳ್ಳಬಿಡಬೇಕೆಂಬು ಆ ಬುನಾದಿಯ ಮೇಲೆ ಕೆಲಾಗಿದೆ.

²⁰ದೊಡ್ಡ ಮನಗಳಲ್ಲಿ ಜೆನ್ಸನ್ ಬೆಳ್ಳಿಗಳಿಂದ ಮಾಡಿದ ವಸ್ತುಗಳಿರುತ್ತದೆ. ಅಲ್ಲದೆ ಮರದಿಂದ, ಮಂಟಪ್ಪಿನಿಂದ ಮಾಡಿದ ವಸ್ತುಗಳೂ ಇರುತ್ತದೆ. ಕೆಲವನ್ನು ವಿಶಿಷ್ಟ ಕಾರ್ಯಕ್ರಾಂತಿಗಳನ್ನು ತಾರೆ. ಇತರ ವಸ್ತುಗಳನ್ನು ಹೀಗಾದ ಕಾರ್ಯಗಳಿಗೆ ಬಳಸುತ್ತಾರೆ. ²¹ಹೀಗಿರಲಾಗಿ ಒಬ್ಬನು ತನ್ನ ದುಷ್ಪಕಾರ್ಯಗಳನ್ನು ತೊರದು ತನ್ನನ್ನು ಶುದ್ಧಿಸಿಕೊಂಡರೆ ಅವನನ್ನು ಬಳಸಲಾಗುವುದು. ಅವನು ದೇವರ ಸೇವೆಗೆ ಮಿಳಿಸಲಾಗುತ್ತಾನೆ; ಯಜಮಾನನಿಗೆ ಉಪಯುಕ್ತನಾಗುತ್ತಾನೆ; ಸತ್ಯಾಯುಗಳನ್ನು ಕೊಳ್ಳಲ್ಲಿ ಸಿದ್ಧನಾಗಿರುತ್ತಾನೆ.

²²ಯುವಕರು ಇಷ್ಟಪಡುವ ಕೆಟ್ಟಕಾರ್ಯಗಳಿಂದ ನೀನು ದೂರವಾಗಿರು. ಹೀಗೆ, ನಂಬಿಕೆ, ಮತ್ತು ಶಾಂತಿಯನ್ನು ಹೊಂದಿದ ದವಸಾಗಿದ್ದ ಯೋಗ್ಯವಾದ ರಿತಿಯಲ್ಲಿ ಜೀವಿಸಲು ಬಹಳವಾಗಿ ಪ್ರಯತ್ನಪಡು. ಪ್ರಭುವಿನಲ್ಲಿ ಭರವಿವೆಸಿಕ್ಕಿರುವ ಮತ್ತು ಪರಿಶುದ್ಧ ಸ್ವದಿಯ ಹೊಂದಿರುವ ಜನರೊಂದಿಗೆ ಒಂಟುಗೂಡಿ ಈ ಕಾರ್ಯಗಳನ್ನು ಮಾಡು. ²³ಮೂರ್ಕತನದ ಮತ್ತು ಶುಲ್ಕವಾದ ದಾವಾದಿವಾದಗಳಿಂದ ದೂರವಾಗಿರು. ಆ ವಾಗ್ವಾದಗಳು ಬೆಳೆದು ದೊಡ್ಡಾಗುತ್ತದೆ ಎಂಬುದು ನಿನಗೆ ತಿಳಿದಿದೆ.²⁴ಪ್ರಭುವಿನ ಸೇವಕನು ವಾಗ್ವಾದ ಮಾಡಲೇಬಾರದು. ಅವನು ಪ್ರತಿಯೊಬ್ಬರಿಗೂ ದಯಿತೋರಬೇಕು; ಬೆಳೆಯ ಉಪದೇಶಕ್ಕಾಗಿರಬೇಕು; ತಾಳೈಯಂತಿರಬೇಕು. ²⁵ಅವನು ತನ್ಯೋಂದಿಗೆ ಸಮ್ಮತಿಸದಿರುವ ಜನರಿಗೆ ಸಾತ್ತಿಕ ರಿತಿಯಲ್ಲಿ ಉಪದೇಶ ಮಾಡಬೇಕು. ಅವರು ಸತ್ಯವನ್ನು ಅಂಗೀಕರಿಸಿಕೊಳ್ಳುವಂತೆ ದೇವರು ಅವರ ಹೃದಯಗಳನ್ನು ಪರಿವರ್ತಿಸುಲ್ಲನು. ²⁶ಸೈತಾನನು ಆ ಜನರನ್ನು ತನ್ನ ಬಲಿಗೆ ಜೀಳಿಸಿ, ತನ್ನ ಅವೇಳೆಗೆ ತಕ್ಕಂತೆ ಅವರಿಂದ ಕಾರ್ಯಗಳನ್ನು ಮಾಡಿಸುತ್ತಿದ್ದಾನೆ. ಆದರೆ ಅವರು ಎಚ್ಚರಿಗೊಂಡು, ಸೈತಾನನು ತಮ್ಮನ್ನು ವಿಶವಡಿಸಿ ಕೊಂಡಿರುವದನ್ನು ಗುರುತಿಸಬಹುದು ಹಾಗೂ ಸೈತಾನನು ಬಲೆಯಿಂದ ತಪ್ಪಿಸಿಕೊಂಡು ಬೆಳುಗಡಿ ಹೊಂದಬಹುದು.

ಕೊನೆಯ ದಿನಗಳು

³ನೇನಪಿನಲ್ಲಿದಿರಿ! ಕಡೇ ದಿನಗಳಲ್ಲಿ ಅನೇಕ ತೊಂದರೆಗಳು ಬರುತ್ತದೆ² ಆ ಕಾಲದಲ್ಲಿ ಜನರು ಸ್ವಾಧೀನಗಳಾಗಿರುತ್ತಾರೆ ಹಣದಾನೆ ಉಳಿತ್ವಪರಾಗಿರುತ್ತಾರೆ; ಬಡಾಯಿ ಕೊಂಡುವವ

ബർവാഗ അദ്ദന്നു തീരീദുകോംഡു ബാ. നന്നു പ്രസ്തുതഗളിൽനിന്നു മുഖ്യവാഗി, കുറിച്ചുമുടിംഡ മാകിഡ പ്രസ്തുതഗളിൽനിന്നു തീരീദു കോംഡു ബാ.

¹⁴കൊംകുഗാരനാദ അലീനൂംകുറനു നന്നി അനീകു കൈകുഗളിൽനിന്നു മാകിഡനു. അവനു മാകിഡ കൃത്യഗളിഗാരി പ്രഭുവു അവന്നു ദംകിശുവനു. ¹⁵അവനു നിന്നും തോംദരീ കോളാഗാദം എഴുപ്പരാഗിരു. അവനു നമ്മും അവദേശദ വിരുദ്ധ ഒക്കൾ ഹോരാടിഡനു.

¹⁶മോദല സല നാമു നന്നു നമ്മ ധിക്കോംകാഗ, നന്നി യാരു സകായിമാകില്ല. എല്ലറു നന്നു ബിച്ചു ഹോഡരു. ദേവരു അവരന്നു ക്ഷേമിശ്വരി എംദു പ്രാധിക്കണ തീരുന്നു. ¹⁷അദരീ പ്രഭുവു നന്നു ബജിയീ ഇട്ടുനു. നാമു സുവാതേ യിന്നു യീകൂദ്ധരല്ല ദവരിഗീ സംപ്രാജ്ഞവാഗി ചോദിശ്വലു പ്രഭുവു നന്നി അക്കിയുന്നു ദയവാലിഡനു. ആ സുവാതേ യിന്നു യീകൂദ്ധരല്ല ജനർല്ലരു കേഇലു വുദു പ്രഭുവിനെ ജ്വഞ്ചാഗിത്തു. അതനു നന്നു നിന്നു സിംഹദ

(ശ്രദ്ധ) ബായിംഡ രഷീഡിഡനു. ¹⁸യാരാദരരു നന്നി തോംദരീ മാകുലു പ്രയിക്കിഡരീ, പ്രഭുവു നന്നു രഷീഡുവനു. പ്രഭുവു നന്നു സുരഷീത്വാഗി തൃപ്തി വരലോകരാജുക്കേ സേരിശേഷവനു. യാഗയുഗാംതരഗളിലീയും പ്രഭുവിനെ മഹിമേയാഗലി.

അംകിമു വംദനഗളു

¹⁹ത്രിസ്തീരീ, അക്കുല്ലനിഗീ മുതു. ഒന്നേസിഫോരന മുനേ യുവരിഗീ വംദനഗളിൽനിന്നു കേഇലു. ²⁰എരസ്തു കോരിംഥഡല്ലു നേലിഡനു. തൈലത്തിമാനു അസ്സൈനാഗിദ്ധ ദരിംഡ നാമു അവന്നു മിലേഡലീ ജീരിബബ്രകായാതു. ²¹ഒഴിഗാലക്കേ മുംജിയീ നന്നു ബജിഗീ ബരലു നിന്നി റംഡാദമ്പു പ്രയിക്കിശു. യുംബല, പ്രോദീയ, ലീന, കാരുദ്ധ, ഇവരുഗളു മുതു. ഇത്ര സക്കോദരരല്ലരു നിന്നി വംദനഗളിൽനിന്നു കേഇലുദാരീ. ²²പ്രഭുവു നീനു ആക്കുദ സംഗജു ഇരലി. ആത്ന ക്രൈസ്തു നിന്നു നിന്നു ദിഗിരലി.

License Agreement for Bible Texts

World Bible Translation Center
Last Updated: September 21, 2006

Copyright © 2006 by World Bible Translation Center
All rights reserved.

These Scriptures:

- Are copyrighted by World Bible Translation Center.
- Are not public domain.
- May not be altered or modified in any form.
- May not be sold or offered for sale in any form.
- May not be used for commercial purposes (including, but not limited to, use in advertising or Web banners used for the purpose of selling online add space).
- May be distributed without modification in electronic form for non-commercial use. However, they may not be hosted on any kind of server (including a Web or ftp server) without written permission. A copy of this license (without modification) must also be included.
- May be quoted for any purpose, up to 1,000 verses, without written permission. However, the extent of quotation must not comprise a complete book nor should it amount to more than 50% of the work in which it is quoted. A copyright notice must appear on the title or copyright page using this pattern: "Taken from the HOLY BIBLE: EASY-TO-READ VERSION™ © 2006 by World Bible Translation Center, Inc. and used by permission." If the text quoted is from one of WBTC's non-English versions, the printed title of the actual text quoted will be substituted for "HOLY BIBLE: EASY-TO-READ VERSION™." The copyright notice must appear in English or be translated into another language. When quotations from WBTC's text are used in non-saleable media, such as church bulletins, orders of service, posters, transparencies or similar media, a complete copyright notice is not required, but the initials of the version (such as "ERV" for the Easy-to-Read Version™ in English) must appear at the end of each quotation.

Any use of these Scriptures other than those listed above is prohibited. For additional rights and permission for usage, such as the use of WBTC's text on a Web site, or for clarification of any of the above, please contact World Bible Translation Center in writing or by email at distribution@wbtc.com.

World Bible Translation Center
P.O. Box 820648
Fort Worth, Texas 76182, USA
Telephone: 1-817-595-1664
Toll-Free in US: 1-888-54-BIBLE
E-mail: info@wbtc.com

WBTC's web site – World Bible Translation Center's web site: <http://www.wbtc.org>

Order online – To order a copy of our texts online, go to: <http://www.wbtc.org>

Current license agreement – This license is subject to change without notice. The current license can be found at: <http://www.wbtc.org/downloads/biblelicense.htm>

Trouble viewing this file – If the text in this document does not display correctly, use Adobe Acrobat Reader 5.0 or higher. Download Adobe Acrobat Reader from:
<http://www.adobe.com/products/acrobat/readstep2.html>

Viewing Chinese or Korean PDFs – To view the Chinese or Korean PDFs, it may be necessary to download the Chinese Simplified or Korean font pack from Adobe. Download the font packs from:
<http://www.adobe.com/products/acrobat/acrasianfontpack.html>